

## ನಭಾಪಂದವಲ್ಲದ ಕ್ರಿಸ್ತರು -

# ಬ್ಯಾಪಲನ್ಲೆ “BAPTIZE”

“Baptize” ಎಂಬ ಪದದ ನಷ್ಟು ಅಧ್ಯಯನದಲ್ಲ, ಇದು ರಕ್ಷಕನಿಂದ ಉಹಯೋಗಿ ನಲ್ವಟ್ಟ ಗ್ರಿಕ್ ಹದದ ಭಾಷಾಂತರವಲ್ಲವೆಂದು ನಾವು ಕಾಪಕೊಂಡಿದ್ದೇವೆ, ಅದರೆ ಭಾಷಾಂತರವಿಲ್ಲದೇ ಇಂಗ್ಲಿಂಗ್ ಭಾಷೆಯೋಜಿಗೆ ಸೇಲನಲ್ಲವಾದಲಕ್ಷಣವಂತೆ ಅಂತ್ಯದಲ್ಲ ತನ್ನನ್ನು ಬದಲಾಯಿಸಿಕೊಂಡ ಹದವೇ ಅಗಿರುತ್ತದೆ. ಬುದ್ಧಿವಂತ ಜಗತ್ತಿನಲ್ಲಿಯ ಮಹಾಜ್ಞಾನವು ಈ ಹದವನ್ನು ಈ ಲಿತರಿಯಲ್ಲ ಯಾಕೆ ಉಹಯೋಗಿನಲ್ವಟಿದೆ ಎಂಬುದನ್ನು ದೇವರು ಮಾತ್ರವೇ ತಿಳಿದುಕೊಂಡಿದ್ದಾನೆ. ನಿಷ್ಟಯಾಗಿಯೂ, ಹದದ ಜ್ಞಾನದ ಕೌರತೆಗಾಗಿ ಭಾಷಾಂತರಿನುವದರಲ್ಲ ವಿದ್ಯೆಯ ನೋಡು ಹೋಗಿರುವದಿಲ್ಲ.

ನೋಡು ಹೋಗುವಿಕೆಯ ಕಥೆಯನ್ನು ಹಲಿಶ್ಯದ್ದ ಬರಹಗಳ ಪುರಾತನ ಇಂಗ್ಲಿಂಗ್ ಭಾಷಾಂತರದಿಂದ ಕೇಳುವುದು ಕುಡಾಹಲಭಲತಪಾದದ್ವಾಗಿದೆ. ಈ ಒಂದು ಗ್ರಿಕ್ ಹದಕ್ಕೆ ಭಾಷಾಂತರಕಾರರು ಸರಳವಾದ ಆಗಿನೊಳ್ಳ - ನಾಕ್ಕನ್ ಹದವನ್ನು ಯಾಕೆ ಕೊಡಲಿಲ್ಲ. ಮನುಷ್ಯರ ಹೃದಯಗಳ ರಹಸ್ಯಗಳ ತಿಳಿಯಲ್ವಾಡವಾಗ ಮತ್ತು ಎಲ್ಲಾ ಜನರ ಹೃದಯಗಳನ್ನು ತಿಳಿದಿರುವಾಗನ ಕ್ಯಾಡೆಯ ಮೇಲೆ” ಅವರ ಕಾಯಾಗಳ ಬಗ್ಗೆ ಕಾರಣಗಳು ಬರೆಯಲ್ಪಾಗ್ಗಾಗು, ಜಗತ್ತಿನಲ್ಲ ನಭಾಪಂಗಡತ್ವದನ್ನು ಕಾಪಾಡಲಿಕ್ಕೆ ಈ ಎಲ್ಲ ವರ್ಣಗಳಿಲ್ಲ ಗ್ರಿಕ್ - ಇಂಗ್ಲಿಂಗ್ ಹದವೊಂದಿಗೆ ಭಾರಹೋಂದಿದ್ದೇವೆ ಎಂದು ನಂಶಯ ಪಡುತ್ತೇನೆ. ಅದನ್ನು ಯೋಜಿಸಿಲಿ: ಈ ಹದದ ಭಾಷಾಂತರವು ಇದ್ದಿದ್ದೇ, ನಾವು ಅದನ್ನು ಹೀಗೆ ಓದುವೆವು,

ನಂಬುವವನು ಮತ್ತು ಅದ್ವಲ್ವಾಡವವನು, ಮುಳುಗೇಜನಲ್ವಾಡವವನು, ಮುಳುಗಿನಲ್ವಾಡವವನು, ರಚಿನಲ್ವಾಡವವನು.

ಯಾಕೆ ತಡ ಮಾಡುತ್ತೀ? ಏಷ ಮತ್ತು ಅದ್ವಲ್ವಾಡ, ಮುಳುಗೇಜನಲ್ವಾಡ ಇಲ್ಲವೇ ಮುಳುಗಿನಲ್ವಾಡ ಮತ್ತು ಸಿನ್ಯು ಹಾಪಗಳನ್ನು ತೊಳಿದುಕೊಂ.

ಅದುದಲಿಂದ ಹೋಗಿಲ, ಮತ್ತು ಎಲ್ಲ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿಲ, ಅವರನ್ನು ತಂದೆಯ ಹೆಸಲನಲ್ಲ ಅದ್ದಿಲ, ಮುಳುಗೇಜಸಿಲ, ಇಲ್ಲವೇ ಮುಳುಗಿಸಿಲ.

ಮಾನನಾಂತರಹಡಿ ಮತ್ತು ಸಿನ್ಯು ಹಾಪಗಳ ಹಲಹಾರಕ್ಕಾಗಿ ಯೀಣನ್ತಿನ್ನನ ಹೆಸಲನಲ್ಲ ಅದ್ವಲ್ವಾಡಿಲ, ಮುಳುಗೇಜನಲ್ವಾಡಿಲ, ಇಲ್ಲವೇ ಮುಳುಗಿನಲ್ವಾಡಿಲ.

ಬಾಪ್ತಿಸ್ತಕ್ಕಾಗಿ “ಜಿಮುಕಿಸುವಿಕೆಯನ್ನು” ಮತ್ತು “ನುಲಯುವಿಕೆಯನ್ನು” ಬದಲಾಗಿ ಇಡುವ ಬೋಧಧನೇಗಳಿಗೆ ಇದು ಎಂಥಾ ಬಹಿರಂಗ ಹಡಿನುಬಿಕೆಯಾಗಿರುತ್ತದೆ! ಅವಲಿಗಾಗಿ ಯಾವ ಶ್ರೀವಾದಪ್ರ ಮಾಡಲ್ವಾಡವುದು? ಹದವು ಭಾಷಾಂತರಹಡಿಸಿರುವದಕ್ಕೆ ಇದೇ ಕಾರಣವೋಲ? ಜಗತ್ತಿನಲ್ಲ ನುಲಯುಬಿಕೆಗೆ ಮತ್ತು

జిముకీనుబికేగే హిదుకేలండిరువ దోష్ట మత్తు తుసిధ్ జనర బోధనేగాళన్ను మత్తు ఆజారగాళన్ను రక్షిసుపుదక్కుగిరుపుదోలే? యథాధ్ కృదయగాళు అత్తర కోడలు.

హిలిద్దరూ, దేవరు మనుషులిగింత హెచ్చు బుద్ధివంతనాగిరుత్తానే ఆకను తుపియోందు పంచ్యదల్ల అవరన్ను దాట హోగిద్దానే: తుపియోందు యిధ్దదల్ల అవరన్ను నోఱసిద్దానే. నమ్మి రక్షకసింద లుహయోగినల్పుష్ట ఈ హదద ఒందే ఒందు భాషాంతరపన్ను కోడువల్ల అపరు నోఱు హోగిద్దరూ, ఓదువ తుపియోఖ్యునూ అదర అధిచన్సు స్వష్టివాగి అధిచాడికోళ్చువంటి మాడువల్ల దేవరు నోఱు హోగిరువదిల్ల. నమ్మి కంతన రక్తద కడిగే నడిసువ యావ హేచ్చుయి ఒందు హదద చేలే అవలంభిసిరువంటి - మాడదే ఇద్దుదక్కురి దేవలిగి కృతజ్ఞతగాళు. యీఎనుబిన ముఖాంతర జీవనద ఈ రాజమాగ్రస్తూ విభిధ లింగిగాళు స్వష్టివడినల్పుష్టరే, అదలంద జనరు యావ నేవబిల్లదే ఇయవంతాగిదే. ఆకన జిత్తువన్ను తిశయలు నావు బయసిదరే, అదన్న నావు తిశయకోళ్చువేపు.

“Baptize” ఎంబుదు ఇంగ్లీషినదాగి మాడల్పుష్ట గ్రిఇ ఎంబ నంగతియన్ను నావు తిశయవదిల్లచేందు తిశయల. గ్రిఇ భాషేయ బగ్గె నావు ఎంబూ కేంచువదిల్ల మత్తు యీఎనుపు ఇంగ్లీష్ భాషేయన్ను హోరతు బీలే భాషే లుహయోగినల్ల ఎందు తిశయవద్దారే: ఈ హదద అధిచన్సు నావు కంతకోళ్ల బహుదోఎ మత్తు బాట్టిస్తు హోందలు ఏన మాడబీంబుదన్ను కంతకోళ్ల బహుదోఎ? ఒబ్బును హోన ఒడంబడికేయన్ను ఇంగ్లీషినల్ల తేగీదుకేలండు, అవన విధేయతెయ బగ్గె సిస్టిక్చెయిల్చుపొనాగిరబహుదోఎ? హెచ్చు సిస్టిక్చాగి. బాట్టిస్తు మాడినలు హరలోఇకదింద కంతకోళ్ల మోదలనేయ మనుషును స్వాలికొనాడ యోహాను. యాప్రుదే ఒబ్బు మనుషులిగింత హెచ్చు జనలుగే బాట్టిస్తు మాడిసిదచను అవనాగిరువ నాధ్యకే ఇదే. నూరాయ ఆక్రగాళగే ఈ తుధమ బాట్టిస్తుపు యోదణ్ణా నదియల్ల మాడినల్పుష్టికు. అనేఈ జనరు, “తమ్ము జాగరగాళన్ను అలకే మాడి యోదణ్ణా నదియల్ల అవనింద బాట్టిస్తు మాడిసికేందు” (మత్తాయ 3:6). “ఆ దినగాళ్ల యీఎను గలలాయా సిఇమీగే నేలిద నజరేఇ ఎంబ ఉలనింద బందు యోదణ్ణా హోళియల్ల [eis; “into”] యోహానసింద బాట్టిస్తు మాడిసికేండను, మాడిసికేండ కాడలే ఆకను సీలనోళిగింద చేలక్కు బరలు ఆకాశప్రాడెదు దేవరాత్మపు హాలవాళద కాగే తస్తు చేలే ఇతయవదన్ను కండము” (పూర్క 1:9, 10) ఎందు నక ఓధుత్తేఇ, ఆగ నంశయబిల్లదే తుధమ బాట్టిస్తుపు “నదియల్ల” మాడినల్పుష్టికు: జనరు నదియల్ల (eis) బాట్టిస్తు హోందిదచరు. యీఎనుపు సీలనింద హోరగే బందను. ఈ కృత్య గాళు “జిముకీనుబికే” “సులయిబికే” ఇల్లపే “ముఖుగేళనుబికే”యోందిగే నామరస్యదల్లచువ్వో ఎంబుదన్ను, యథాధ్ కృదయగాళు సిణయినఱ. అదు యాప్రుదాగిద్దిరబహుదు? సిణయినలు దేవరు నిష్పున్న కంచెయుత్తానే. దేవరు తనగే సిఇపు హేగే విధేయరాగిరబీంబుదర జిత్తగాళన్ను సిమగాగి జిత్తిసిరువను.

ఇన్నొందు లుదాకరణేయన్ను యోజిసోఇఱ:

ಫಿಲಷ್ಟನು ಲುಪದೇಶಿನುವದಕ್ಕೆ ತೊಡಗಿ ಅದೇ ವರ್ಜನವನ್ನು ಆಧಾರ ಮಾಡಿಕೊಂಡು ಅವಸಿಗೆ ಯೀಎನುಬಿನ ಬಿಷಯವಾದ ಸುವಾರ್ತೆಯನ್ನು ತಿಳಿಸಿದನು. ಅವರು ದಾಲಯಲ್ಲ ಹೊಗುತ್ತಿರುವಾಗ ನಿಲನ ಬಳಗೆ ಬಂದರು. ಕಂಬುಕಿಯ - ಅಗೋಂ, ನಿಂದು; ನನಗೆ ಬಾಹ್ಯಿಸ್ತಿವಾಗುವದಕ್ಕೆ ಅಡ್ಡಿ ಏನು ಎಂದು ಹೇಳಿ ರಥವನ್ನು ನಿಲ್ಲಿಸು ಎಂದು ಅಪ್ಪಣಿಕೊಳ್ಳಿಸು; ಫಿಲಷ್ಟನು ಕಂಬುಕಿಯು ಇಬ್ಬರೂ ನಿಲನೊಳಗೆ ಇಂದರು, ಫಿಲಷ್ಟನು ಅವಸಿಗೆ ಬಾಹ್ಯಿಸ್ತಿ ಮಾಡಿಸಿದನು (ಅಪ್ರೋಫ್ರೆಂಟಲರ ಕ್ಯಾರ್ತ್‌ಗಳ 8:35-38).

ವರ್ಕಾಂತವಾದ ಅರಣ್ಯದಾಲಿಯ ಮೇಲೆ ಪ್ರಯಾಣಿಸುತ್ತಿದ್ದ ಇಬ್ಬರ ಬಿಷಯವಿದಾಗಿರುವುದು. ಏನು ಮಾಡಲ್ಪಟ್ಟಿತು ಎಂಬುದನ್ನು ನಾವು ನೋಡುವುದಕ್ಕೆ ಅಡ್ಡಿಲ್ಪಡಿಸಲು ಯಾವ ಜನಸಮಾಹರವು ಇರಲಾಲ್ಲ. ಪ್ರಸಂಗಿಯು ತನ್ನ ಕರ್ತವ್ಯದಲ್ಲ ನಿರತನಾಗಿ, ತನ್ನ ಜೊತೆಯವಸಿಗೆ ಯೀಎನುವನ್ನು ಪ್ರಸಂಗಿಸಿದನು. ಅವರು ತಮ್ಮ ಪ್ರಯಾಣವನ್ನು ಮುಂದಲಸಿದಂತೆ, ಯಾವ ಮನುಷ್ಯನಿಗೆ ಪ್ರಸಂಗಿಸಲ್ಪಟ್ಟಿತೋ ಅವನು - ಪ್ರಸಂಗಿಯಲ್ಲ - ನಿಲನ್ನು ನೋಡಿದನು. ಬಹಳ ತಕ್ಷಣದ ಇತಿಯಲ್ಲ ಅವನು ಪ್ರಸಂಗಿಯನ್ನು ತಡೆದನು ಮತ್ತು ತನ್ನ ಉದ್ದೇಶವನ್ನು ನಿಲನ ಕಡೆಗೆ ತೋಲಿಸಿ ಹೇಳಿದನು. ತಾನು ಬಾಹ್ಯಿಸ್ತಿ ಹೊಂದಬೇಕೆಂದು ಕೇಳಿಕೊಂಡನು. ರಥವು ನಿಲನಲ್ಪಟ್ಟಿತು ಮತ್ತು ಇಬ್ಬರೂ ರಥದಿಂದ ಹೇರಿಗೆ ಬಂದರು ಮತ್ತು “ನಿಲನೊಳಗೆ ಹೋಲಿದರು” ಕಂಬುಕಿಯ ಬಾಹ್ಯಿಸ್ತಿ ಹೊಂದಿದನು ಮತ್ತು ಇಬ್ಬರೂ - ಫಿಲಷ್ಟನು ಮತ್ತು ಕಂಬುಕಿಯು - “ನಿಲಸಿಂದ ಹೇರಿಗೆ” ಬಂದರು. ಅದರಿಳ್ಳಿ “ಜಿಮುಕಿಸುವದನ್ನು” ಇಲ್ಲವೇ “ಸುಲಯುವದನ್ನು” ನೋಡಲು ಯಥಾರ್ಥ ಹೃದಯನು ಎಷ್ಟರವರೆಗೆ ಈ ಜಿತ್ತದಲ್ಲ ದೃಷ್ಟಿಸಬೇಕು? ಪಲಿಶ್ಯಾರ್ಕ್‌ಸಿಂದ ನಿದೇಂಶಿನಲ್ಪಟ್ಟ ಈ ನಂಗತಿಯನ್ನು ಗಮನಿಸಿದನಂತರ, ಮಾಡಬೇಕೆಂದು ದೇವರು ಬಯಸಿದ್ದನ್ನು ಮಾಡಿದ್ದರ ಮೇಲೆ ಹೃದಯದ ಉದ್ದೇಶವು “ಜಿಮುಕಿಸುವದಲಂದು” ಇಲ್ಲವೇ “ಸುಲಯುವದಲಂದು” ತೈಟ್‌ನೊಳಿಬಹುದೋ?

ದೇವರ ಹಲಿಶ್ಯಾರ್ಕ್‌ಸಿಂದ ನಮಗೆ ಕೊಡಲ್ಪಟ್ಟ ಬಾಹ್ಯಿಸ್ತಿದ ಹೆಚ್ಚಿನ ಜಿತ್ತಗಳನ್ನು ಹಲೆಕ್ಕಿಸಿ ನೋಡೋಣ:

... ತೀನ್ತ ಯೀಎನಬಿನಲ್ಲ ನೇಯವದಕ್ಕೆ ಬಾಹ್ಯಿಸ್ತಿ ಮಾಡಿಸಿಕೊಂಡವರಾದ ನಾವೆಲ್ಲರು ಆತನ ಮರಣದಲ್ಲ ಹಾಲುಗಾರರಾಗುವದಕ್ಕೆ ಬಾಹ್ಯಿಸ್ತಿ ಮಾಡಿಸಿಕೊಂಡವೆಂದು ನಿಮಗೆ ತಿಳಿಯದೋ? ಹಿಂಗಿರಲಾಗಿ ನಾವು ಬಾಹ್ಯಿಸ್ತಿ ಮಾಡಿಸಿಕೊಂಡಾಗ ಆತನ ಮರಣದಲ್ಲ ಹಾಲುಗಾರರಾಗಿ ಆತನೊಂದಿಗೆ ಹಾಣಲ್ಪಟ್ಟಿಪು ... (ರೋಮಾತ್ಯರ 6:3, 4).

ನಿಲವು ಬಾಹ್ಯಿಸ್ತಿದಲ್ಲ ತೀನ್ತನೊಂದಿಗೆ ಹಾಣಲ್ಪಟ್ಟದಲಂದಲೀ ಆ ಸುಸ್ತಿಯನ್ನು ಹೊಂದಿದಿಲ. ಅದಲ್ಲದೆ ಆತನನ್ನು ನತ್ತಪರೋಳಗಿಂದ ಎಜ್ಜಿಸಿದ ದೇವರ ನಾಮಘರ್ಯದಲ್ಲ ನಂಜಕೆಯಿಡುವದರ ಮಾಲತ ಅದರಿಳ್ಳಿ ಆತನ ಕೂಡ ಎದ್ದು ಬಂದಿಲ (ಹೊಳೆನ್ಸೆ 2:12).

ಆದಕಾರಣ ನಿನಹರಾಧಿಯೆಂದು ನಮ್ಮ ಮನನ್ನು ನಮಗೆ ನಾಕ್ಕಿಹೇಳಿದಂತೆ ನಾವು ಹೃದಯವನ್ನು ಹೈಲೆಕ್ಸಿಸಿಕೊಂಡು ದೇಹವನ್ನು ತಿಳಿಸಿದಿಂದ

ತೊಳೆದು ತೊಂಡು ಹಲ್ಲಿಕೂರಣವಾದ ನಂಜಕೆಯುಳ್ಳಪರಾಗಿಯೂ ಯಥಾರ್ಥ ಹೃದಯಪುಷ್ಟಪರಾಗಿಯೂ ದೇವರ ಬಳಗೆ ಬರೋಣ (ಇತ್ಯಾಯ 10:22).

ತಾನು ಮತ್ತು ಎಲ್ಲಾ ಯೋಜನೆ ನಭೆಯವರು ಬಾಹ್ಯಿಸ್ತುದ ಮೂಲಕ “ಹೂಳಿಲ್ಲಿಟ್ಯರು” ಎಂದು ಹೊಲನು ಹೇಳಿದನು. ಕೊಲೆನ್ಸೈಯವರು ಬಾಹ್ಯಿಸ್ತುದಲ್ಲ “ಹೂಳಿಲ್ಲಿಟ್ಯರು” ಎಂದೂ ಅವನು ಹೇಳಿದನು. ಜಾನ್ ವೆಸ್ಲಿ, ಮೆಧೋಣಿಸ್ತು ನಭೆಯ ಸ್ಥಾಪಕನು, ರೋಮಾಪುರದವರಲ್ಲಿ ಬರೆದ ಹತ್ತಿಕೆಯ ಈ ವಾಕ್ಯಭಾಗಗಳಲ್ಲ ಹೊಲನು “ಮುಖಗೇಜನುವದಲಂದ ಬಾಹ್ಯಿಸ್ತುದ ಪುರಾತನ ವಿಧಾನವನ್ನು” ಲಳ್ಳೀಜಸಿದ್ಧಾನೆಂದು ಹೇಳಿದನು. ಇತ್ಯಾಯ ಗ್ರಂಥಕರ್ತನು ಬಾಹ್ಯಿಸ್ತುವನ್ನು ತೊಳೆಯಬಿಕೆಯಂತೆ ಜಿಪ್ಪಿಸಿದನು.

ಹೊನ ಒಡಂಬಡಿಕೆಯ ಬಾಹ್ಯಿಸ್ತುದೆಂದಿಗೆ ನಂಬಂಧಿಸಿದ ಈ ಘಟನೆಗಳನ್ನು ವಿಜಾರಣಾಪರ್ವತವಾಗಿ ಪ್ರಸಾರಣೆಂದೂ ಮತ್ತು ಯೋಜನೆಂದೂ:

1. ಮೊದಲನೆಯ ಬಾಹ್ಯಿಸ್ತು ತೊಡುಬಿಕೆಯ ನದಿಯಲ್ಲ ಆಯಿತು.
2. ಯೇಸುವು ಯೋದರವಿನಲ್ಲಿ ಬಾಹ್ಯಿಸ್ತು ಹೊಂದಿದನು.
3. ಯೇಸುವು ತನ್ನ ಬಾಹ್ಯಿಸ್ತುದ ನಂತರ ನಿಳಿಸಿದ ಮೇಲೆಕ್ಕೆ ಹೊರಗೆ ಬಂದನು.
4. ಫಿಉಪ್ಪನು ಮತ್ತು ಕಂಬುಕಿಯ ನಿಳಿನೆಂಜಗೆ ಹೊದರು.
5. ನಿಳಿನಲ್ಲಿದ್ದಾಗ, ಕಂಬುಕಿಯ ಬಾಹ್ಯಿಸ್ತು ಹೊಂದಿದನು.
6. ಫಿಉಪ್ಪನು ಮತ್ತು ಕಂಬುಕಿಯ ಬಾಹ್ಯಿಸ್ತುದ ನಂತರ ನಿಳಿಸಿದ ಹೊರಗೆ ಬಂದರು.
7. ರೋಮ್‌ದಲ್ಲಿಯ ಇಡೀ ನಭೆಯು ಮತ್ತು ಕೊಲೆನ್ಸೈಯಲ್ಲಿರುವ ನಭೆಯೂ ನಹ, ತನ್ನನ್ನು ಒಕ್ಕಗೊಂಡು, ಬಾಹ್ಯಿಸ್ತುದ ಮುಖಾಂತರ ಇಲ್ಲವೇ ಬಾಹ್ಯಿಸ್ತುದಲ್ಲ ಹೂಳಿಲ್ಲಿಟ್ಯದೇವೆ ಎಂದು ಹೊಲನು ಹೇಳಿದನು.
8. ಎಲ್ಲ ಇಜ್ಞಾಯ ನಹೊಂದರು ಅವರ ದೇಹಗಳ ಶುದ್ಧ ನಿಳಿಸಿದ ತೊಳೆಯಲ್ಲಿಟ್ಯರುವು ಎಂದು ಹೇಳಲಿಟ್ಯರುವರು.

ರ್ಯಿಂಕನಾಗಿರಾಲೆ ಇಲ್ಲವೇ ರ್ಯಿಂಕನಾಗಿರದೇ ಇರಲೆ, ಯಾವುದೇ ಯಥಾರ್ಥ ಹೃದಯವು, ಹೊನ ಒಡಂಬಡಿಕೆಯ ಪ್ರಸಾರಿಗಳು ಮತ್ತು ಬೋಧಕರು ಜನಲಿಗೆ ಬಾಹ್ಯಿಸ್ತು ಮಾಡಿಸುತ್ತಿದ್ದಾಗ ಏನು ಮಾಡಿದರೆಂಬುದನ್ನು ನೋಡುವದರಲ್ಲ ನೋಡುಹೊಂಗುವದಿಲ್ಲ. ಹದಿಮೂರು ನೂರು ವರ್ಷಗಳ ಪರೆಗೆ ಮುಖಗೇಜನುವುದು ಬಿಶ್ವದ ರೂಢಿಯಾಗಿತ್ತು: ಬಾಹ್ಯಿಸ್ತುಕ್ಕಾಗಿ ಬೇರೆಯದು ಅಲ್ಲಗಳಿಯಲ್ಲಿಟ್ಯತ್ತು ನಾವಿರಸ್ತಿಂತಹ ಹೆಚ್ಚಿ ವರ್ಷಗಳ ಪರೆಗೆ ಇಡೀ ಕೈಸ್ತ ಜಗತ್ತು ಬಾಹ್ಯಿಸ್ತುದ ಕಾರ್ಯದಲ್ಲ ಬಕ್ಕವಾಗಿತ್ತು. ರೂಢಿಯನ್ನು ಬದಲಾಯಿಸಿದ್ದಕ್ಕಾಗಿ ಲೆಕ್ಕು ತೊಡುವುದು ಒಬ್ಬಿಗಾಗಿ ಯೋಣಗ್ರಾಗಿದೆ. ನಿಷ್ಠಯವಾಗಿಯೂ, ಒಂದು ನಾವಿರ ವರ್ಷದ ಪರೆಗೆ ಕಡದ ಅಧಿಷ್ಟಾನ ಕೆಳಿದಿರಾಲ್ಲ; ನಿಷ್ಠಯವಾಗಿಯೂ ಈ ಆಜ್ಞೆಗೆ ಬಿಧೇಯತೆಯಲ್ಲ ತೇಲೆಹಿತ ಜನರು ನಡಿಸಲ್ಲಿಟ್ಯದ್ದರು. ಈ ಬಿಧೇಯವನ್ನು ನಾನು ಯಥಾರ್ಥದೇಂದಿಗೆ ಇಡುತ್ತೇನೆ. ಈ ತ್ವರ್ಯೈಯ ಮೇಲೆ ಎಲ್ಲರೂ ಒಂದಾಗಿರೋಣವೇರೋ? ಯೇಸುವು ತೇಳಿತ್ತಾನೆ, ಹಲಿಬುದ್ಧಾರ್ಥನು ಅದಕ್ಕಾಗಿ ಬೇಡಿಕೊಳ್ಳತ್ತಾನೆ ಮತ್ತು ಅಪೋಸ್ತಲಕ ಯಿಗದ ಬೋಧನೆಯು ಅದನ್ನು ಕೇಳುತ್ತೇನೆ. ಯೇಸುಬಿಗಾಗಿ ನತ್ಯವನ್ನು ಹಲೇಹಿಸಿ ಅದನ್ನು ಸ್ವೀಕರಿಸಿದ್ದಾರೋ?